



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 28 | ಸಂಚಿಕೆ : 44 | ಫೆಬ್ರವರಿ 9, 2022 | ಬುಧವಾರ | ಪುಟಗಳು : 8 | ಬೆಲೆ : 2/-

ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಅಧಿಕಾರಿಗಳಿಗೆ

“ಪಟ್ಟಣ ಸಹಕಾರ ಬ್ಯಾಂಕುಗಳ ಬೆಳವಣಿಗೆ ಮತ್ತು ರಿಜರ್ವ್ ಬ್ಯಾಂಕಿನ ನಿಯಂತ್ರಣ” ಕುರಿತು ಜೂಮ್ ಮೀಟಿಂಗ್ ಮೂಲಕ ವಿಚಾರ ಸಂಕಿರಣ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ದಿನಾಂಕ : 03.02.2022ರಂದು ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಅಧಿಕಾರಿಗಳಿಗೆ “ಪಟ್ಟಣ ಸಹಕಾರ ಬ್ಯಾಂಕುಗಳ ಬೆಳವಣಿಗೆ ಮತ್ತು ರಿಜರ್ವ್ ಬ್ಯಾಂಕಿನ ನಿಯಂತ್ರಣ” ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಜೂಮ್ ಮೀಟಿಂಗ್ ಮೂಲಕ ಏರ್ಪಡಿಸಿತ್ತು. ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಅಧಿಕಾರಿಗಳಿಗೆ ಮಹಾಮಂಡಳದ ಉಪಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಎಸ್.ಎಸ್. ಬಣಕಾರ ರವರು ಸ್ವಾಗತವನ್ನು ಕೋರಿದರು.

ಮಹಾಮಂಡಳದ ಬ್ಯಾಂಕಿಂಗ್ ಸಲಹೆಗಾರರಾದ ಶ್ರೀ ಸುಧಾಕರ ಭಟ್ ರವರು ಪಟ್ಟಣ ಸಹಕಾರ ಬ್ಯಾಂಕುಗಳ ಬೆಳವಣಿಗೆ ಮತ್ತು ರಿಜರ್ವ್ ಬ್ಯಾಂಕಿನ ನಿಯಂತ್ರಣ ಕುರಿತು ವಿವರವಾಗಿ ಉಪನ್ಯಾಸ ನೀಡಿದರು.

ಕೊನೆಯಲ್ಲಿ ಮಹಾಮಂಡಳದ ಉಪಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಎಸ್.ಎಸ್. ಬಣಕಾರ ವಂದನಾರ್ಪಣೆ ಸಲ್ಲಿಸಿದರು.

ಈ ವಿಡಿಯೋ ಕಾನ್ಫರೆನ್ಸ್‌ನಲ್ಲಿ 160ಕ್ಕೂ ಹೆಚ್ಚು ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿ, ಪಟ್ಟಣ ಸಹಕಾರ ಬ್ಯಾಂಕುಗಳ ಬೆಳವಣಿಗೆ ಮತ್ತು



ರಿಜರ್ವ್ ಬ್ಯಾಂಕಿನ ನಿಯಂತ್ರಣದ ಕುರಿತು ವಿವರವಾದ ಮಾಹಿತಿಯನ್ನು ಪಡೆದುಕೊಂಡರು.



ರಾಜ್ಯದ ತೆರಿಗೆ ಸಂಗ್ರಹ: ಬಜೆಟ್‌ಗೆ ಮುನ್ನ ಪ್ರಗತಿ

ಬೆಂಗಳೂರು : ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡುವ ಬಜೆಟ್ ಮಂಡಿಸಲು ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶುಭ ಸುದ್ದಿ ಸಿಕ್ಕಿದೆ. ತೆರಿಗೆ ಸಂಗ್ರಹದಲ್ಲಿ ಭರ್ಜರಿ ಪ್ರಗತಿ ಆಗಿರುವುದರಿಂದ ಅವರು ಈ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆ ಇಡುವ ನಿರೀಕ್ಷೆ ಇದೆ.

ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಜನಪ್ರಿಯ ಆಯವ್ಯಯ ಮಂಡಿಸುವುದು ಸರ್ಕಾರದ ಆದ್ಯತೆ. ಈ ಮೂಲಕ ಅದಕ್ಕೆ ಬೇಕಾದ ಕೈಚಳಕ ತೋರಲು ಮುಖ್ಯಮಂತ್ರಿಗಳು ಉತ್ಸುಕರಾಗಿದ್ದಾರೆ. ಕಳೆದ ವರ್ಷ ಬಜೆಟ್ ಸಿದ್ಧತೆ ಮಾಡಿಕೊಳ್ಳುವಾಗ ಕಾರಣ ಆರ್ಥಿಕ ಮುಗ್ಗುಟ್ಟು ಕೋವಿಡ್ ಸಂಕಷ್ಟದಿಂದ ತೆರಿಗೆ ಸಂಗ್ರಹ ನೆಲಕಚ್ಚಿತ್ತು. ಈ ಬಾರಿ ಅಂತಹ ವಿಷಮ ಪರಿಸ್ಥಿತಿಯಿಲ್ಲ. ಬದಲಾಗಿ ತೆರಿಗೆ ಸಂಗ್ರಹ ಪ್ರಕ್ರಿಯೆ ನಿರೀಕ್ಷೆಗೂ ಮೀರಿದ ಚೇತರಿಕೆ ಹಾದಿಯಲ್ಲಿದೆ.

ಶುಭ ಸೂಚನೆ : 2020-2021ರಲ್ಲಿ ಮೂರು ತ್ರೈಮಾಸಿಕ ಪೂರ್ಣಗೊಂಡಾಗ ಸ್ವಂತ ತೆರಿಗೆ, ರಾಜಸ್ವ ಸಂಗ್ರಹದಲ್ಲಿ ಶೇ. 59.33ರಷ್ಟು ಮಾತ್ರ ಗುರಿ ಸಾಧನೆಯಾಗಿತ್ತು. ಇದಕ್ಕೆ ಹೋಲಿಸಿದಾಗ 2021-2022ರಲ್ಲಿ ಶೇ. 76.69ರಷ್ಟು ಗುರಿ ತಲುಪಲು ಸಾಧ್ಯವಾಗಿದೆ. ಇದು ಸರ್ಕಾರಕ್ಕೆ ಶುಭ ಸೂಚನೆ. ಸಂಪನ್ಮೂಲ ಕ್ರೋಡೀಕರಣ ಸರಿದಾರಿಯಲ್ಲಿದ್ದಾಗ ಆಯವ್ಯಯ ಸಿದ್ಧತೆಗೆ ಅನುಕೂಲ. ಇಲ್ಲದಿದ್ದರೆ ಖರ್ಚು, ವೆಚ್ಚದ ಲೆಕ್ಕಾಚಾರವೇ ತಲೆಕೆಳಗಾಗಿ ಬಿಡುತ್ತದೆ. ತೆರಿಗೆ ಬಾರದೇ ಬೊಕ್ಕಸ ಬರಿದಾಗಿದ್ದಾಗ ಹಣಕಾಸು ಸಚಿವರ ಕೈಕಟ್ಟಿ ಹಾಕಿದಂತಾಗುತ್ತದೆ. ಈ ಬಾರಿ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಅವರ ಮುಂದೆ ಹಲವು ಸವಾಲುಗಳಿದ್ದರೂ ನಿರೀಕ್ಷೆಯಂತೆ ತೆರಿಗೆ ಬರುತ್ತಿರುವುದರಿಂದ ತುಸು ಭಾರ ತಗ್ಗಿದಂತಾಗಲಿದೆ.

2ನೇ ಪುಟಕ್ಕೆ...



ಲಿಸರ್ನ್ ಬ್ಯಾಂಕ್ ವಿತರಿಸುವ ಡಿಜಿಟಲ್ ರೂಪಾಂಶ ಮಾತ್ರವೇ ಅಧಿಕೃತ ಡಿಜಿಟಲ್ ಕರೆನ್ಸಿ ಆಗಲಿದೆ : ಹಣಕಾಸು ಕಾರ್ಯದರ್ಶಿ

3



ದಿ ಹನುಮಂತನಗರ ಸಹಕಾರಿ ಬ್ಯಾಂಕ್ : 56ನೇ ವಾರ್ಷಿಕ ಮಹಾಸಭೆ

5



ನಿಮ್ಮ ಪ್ರಶ್ನೆ - ನಮ್ಮ ಉತ್ತರ

7



ಅತೀಯ ಸಹಕಾರಿಗಳೇ...



ನಿರೀಕ್ಷೆಯ ಬಜೆಟ್ ಸಂಪೂರ್ಣ ನಿರಾಸೆ ಮೂಡಿಸಿದೆ

ಕೇಂದ್ರ ಸರ್ಕಾರದ ತನ್ನ ಈ ಬಾರಿಯ ಬಜೆಟ್ ಮಂಡನೆಯಲ್ಲಿ ಬೆಳೆಯುತ್ತಿರುವ ಬಡತನ, ನಿರುದ್ಯೋಗದ ಸಮಸ್ಯೆಗಳ ಪರಿಹಾರಕ್ಕೆ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ರೂಪಿಸಲಿದೆ. ಸಿರಿವಂತರು ಮತ್ತು ಅತಿ ಸಿರಿವಂತರ ಮೇಲೆ ಅಲ್ಪ ಸಂಪತ್ತು ತೆರಿಗೆ ವಿಧಿಸಿ, ಅದರಿಂದ ವಾರ್ಷಿಕವಾಗಿ ಹಲವು ಲಕ್ಷ ಕೋಟಿ ರೂಪಾಯಿಗಳು ಬಳಸಿಕೊಳ್ಳುವ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಲಿದೆ, ಮಧ್ಯಮ, ಕೆಳ ವರ್ಗದ ಜನರ ಜೀವನ ಆರ್ಥಿಕವಾಗಿ ಸುಧಾರಣೆಯಾಗಿ ಮುಂದಿನ ದಿನಗಳಲ್ಲಿ ನಿಜ ಅರ್ಥದಲ್ಲಿ ದೇಶದ ಆರ್ಥಿಕ ಚೇತರಿಕೆ ಕಾಣಲಿದೆ ಎಂದು ಭಾವಿಸಿದ್ದ.

ಆದರೆ, ಕೇಂದ್ರದ ಬಜೆಟ್ ಮಂಡನೆಯಾದ ನಂತರ ನನಗನ್ನಿಸಿದ್ದು, ಮುಂದಿನ ದಿನಗಳಲ್ಲಿ ನಮ್ಮ ದೇಶದ ಬಡತನ ಇನ್ನೂ ಹಲವು ದಶಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುವ ಭಾವನೆ ಮೂಡಿತು. ಇಡೀ ಬಜೆಟಿನಲ್ಲಿ ಎಲ್ಲಿಯೂ ನೌಕರ ವರ್ಗಕ್ಕೆ, ಮಧ್ಯಮ ಹಾಗೂ ಆರ್ಥಿಕ ದುರ್ಬಲರಿಗೆ, ವಿದ್ಯಾವಂತ ಯುವ ಸಮುದಾಯಕ್ಕೆ, ಕೃಷಿಕರಿಗೆ, ಗುಡಿ ಕೈಗಾರಿಕೆ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಏನೂ ಇಲ್ಲವಾಗಿದೆ. ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಈ ವರ್ಗಗಳು ನಿರಾಸೆಗೊಂಡಿರುವುದು ಸಹಜವಾಗಿದೆ.

ರೂ.39.54 ಲಕ್ಷ ಕೋಟಿಯಷ್ಟು ಬೃಹತ್ ಗಾತ್ರದ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಅಗತ್ಯವಿರುವ ಯಾವುದೇ ಕೊಡುಗೆ ಬಜೆಟಿನಲ್ಲಿಲ್ಲ. ಅಲ್ಲದೆ, ದೇಶದ ಶೇ 90ರಷ್ಟು ಇರುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿರುವುದು ಆಶ್ಚರ್ಯಕರವಾಗಿದೆ.

ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದಾಗ ರೂ.51 ಲಕ್ಷ ಕೋಟಿ ಇದ್ದ ಸಾಲ, ಈಗ ರೂ. 105 ಲಕ್ಷ ಕೋಟಿಗಳಿಗೇರಿದೆ. ಈ ವರ್ಷ ರೂ. 40 ಲಕ್ಷ ಕೋಟಿ ವೆಚ್ಚ ಇದ್ದರೆ, ಆದಾಯ ಕೇವಲ ರೂ. 22 ಲಕ್ಷ ಕೋಟಿ ಇದೆ. ಇದರರ್ಥ ಈ ಸಾಲಿನಲ್ಲಿ ಸಾಲದ ಬಡ್ಡಿ ಕಟ್ಟಲು ಅಧಿಕೃತವಾಗಿ ರೂ. 10 ಲಕ್ಷ ಕೋಟಿ ತೆಗೆದಿರಿಸಬೇಕಿದೆ.

ವೈಪರಿತ್ಯ ನೋಡಿ; ವಜ್ರಾಭರಣ, ಮುತ್ತು, ರತ್ನ, ಬೆಳೆಬಾಳುವ ಶಿಲೆಗಳನ್ನು ಮೇಲಿನ ತೆರಿಗೆ ಇಳಿಸಲಾಗಿದೆ, ಕಳೆದ ಬಾರಿ ನೀಡಲಾಗಿದ್ದ ಶೇ. 15ರಷ್ಟು ಕಾರ್ಪೊರೇಟ್ ತೆರಿಗೆ ರಿಯಾಯಿತಿಯನ್ನು ಮುಂದಿನ ಮಾರ್ಚ್ 2024ರವರೆಗೂ ಮುಂದುವರೆಸಲಾಗಿದೆ.

ಒಂದು ಸಮಾಧಾನದ ವಿಷಯವೆಂದರೆ, ರೂ. 10 ಕೋಟಿ ಒಳಗಿನ ಆದಾಯ ಇರುವ ಸಹಕಾರಿ ಸಂಘಗಳ ಮೇಲಿನ ಸರ್‌ಚಾರ್ಜ್ ಶೇ.12ರಿಂದ 7ಕ್ಕೆ ಇಳಿಕೆ ಹಾಗೂ ಸಹಕಾರಿ ಸಂಸ್ಥೆಗಳ ಮೇಲೆ ವಿಧಿಸಲಾಗುತ್ತಿದ್ದ ಪರ್ಯಾಯ ಕನಿಷ್ಠ ತೆರಿಗೆಯನ್ನು ಶೇ. 18.5 ರಿಂದ ಶೇ. 15ಕ್ಕೆ ಇಳಿಕೆ ಯಾಗಿದೆ. ಇದಕ್ಕೆ ಸಂತಸ ಪಡೋಣವೆಂದರೆ, ಸಹಕಾರಿ ಕೇಶಕ್ಕೆ ನೇರ ಸಂಬಂಧವಿರುವ ಎಲ್ಲಾ ವಲಯಗಳು ಸಂಕಷ್ಟದಲ್ಲಿರುವಾಗ ನಾವು ಸಂತಸಪಡುವುದು ಹೇಗೆ?

ಒಟ್ಟಾರೆ, ಸತತ 3ನೇ ವರ್ಷವೂ ಕುಸಿತದತ್ತಲೇ ಸಾಗಿರುವ ಆರ್ಥಿಕತೆಯನ್ನು ಸರಿದಾರಿಗೆ ತರುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸಬಹುದೆನ್ನುವ ನಿರೀಕ್ಷೆಯ ಬಜೆಟ್ ಸಂಪೂರ್ಣ ನಿರಾಸೆ ಮೂಡಿಸಿದೆ.

► ಎಚ್.ಕೆ. ಪಾಟೀಲ
ಅಧ್ಯಕ್ಷರು

... 1ನೇ ಪುಟದಿಂದ

ವೆಚ್ಚ ಕಡಿತವೂ ಬಜೆಟ್‌ಗೆ ಪೂರಕ : ಎಲ್ಲ ಇಲಾಖೆಗಳಲ್ಲಿ ಶೇ. 5ರಷ್ಟು ವೆಚ್ಚ ಕಡಿತ ಮಾಡಲು ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಸೂಚಿಸಿದ್ದರು. ನಾನಾ ಇಲಾಖೆಗಳಲ್ಲಿ ಪ್ರಕ್ರಿಯೆ ನಡೆದಿದೆ. ಹೀಗೆ ವೆಚ್ಚ ಕಡಿತದಿಂದ ಉಳಿತಾಯವಾಗುವ ಮೊತ್ತವೆಷ್ಟು ಎನ್ನುವುದು ಹೊಸ ಬಜೆಟ್‌ನಲ್ಲಿ ಪ್ರತಿಫಲನಗೊಳ್ಳಲಿದೆ.

ಕೇಂದ್ರದಿಂದಲೇ ಖೋತಾ : ಕೇಂದ್ರದ ಸಹಾಯಾನುದಾನ ಬಿಡುಗಡೆಯಲ್ಲೇ ಖೋತಾ ಆಗಿದೆ. 2021-22ನೇ ಸಾಲಿಗೆ ಕೇಂದ್ರದಿಂದ 28,246 ಕೋಟಿ ರೂ. ಸಹಾಯಾನುದಾನ ನಿಗದಿಯಾಗಿದೆ. ಇದರಲ್ಲಿ 19,738 ಕೋಟಿ ರೂ. (ಶೇ.69.88) ಬಂದಿದೆ. ಆದರೆ, ಮುಂದಿನ ತ್ರೈಮಾಸಿಕದ ಹೊತ್ತಿಗೆ ಕೇಂದ್ರದ ಅನುದಾನ ಪೂರ್ಣವಾಗಿ ಬಿಡುಗಡೆಯಾಗುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ಜನವರಿಯಲ್ಲಿ 1.38 ಲಕ್ಷ ಕೋಟಿ ರೂ.

ಜಿಎಸ್‌ಟಿ ಸಂಗ್ರಹ; ಶೇ.15 ರಷ್ಟು ಹೆಚ್ಚಳ

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹವು ಜನವರಿಯಲ್ಲಿ ದಾಖಲೆಯ 1.38 ಲಕ್ಷ ಕೋಟಿ ರೂ.ಸಂಗ್ರಹವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.15 ರಷ್ಟು ವೃದ್ಧಿಯಾಗಿದೆ ಎಂದು ಹಣಕಾಸು ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. ಜನವರಿ 30, 2022 ರವರೆಗೆ ಸಲ್ಲಿಸಲಾದ ಒಟ್ಟು ಜಿಎಸ್ ಟಿಆರ್-3ಬಿ ರಿಟರ್ನ್ಸ್ ಸಂಖ್ಯೆ 1.05 ಕೋಟಿಯಾಗಿದ್ದು, ಇದರಲ್ಲಿ 36 ಲಕ್ಷ ತ್ರೈಮಾಸಿಕ ರಿಟರ್ನ್ಸ್ ಸೇರಿವೆ. ಅಲ್ಲದೇ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು 1.30 ಲಕ್ಷ ಕೋಟಿ ರೂಪಾಯಿ ದಾಟಿದ ಸತತ ನಾಲ್ಕನೇ ತಿಂಗಳು ಜನವರಿ ಆಗಿದೆ ಎಂದು ಸಚಿವಾಲಯ ತಿಳಿಸಿದೆ.

31.01.2022 ರಂದು ಮಧ್ಯಾಹ್ನ 3 ಗಂಟೆಯವರೆಗೆ ಒಟ್ಟು ಜಿಎಸ್‌ಟಿ ಆದಾಯವು 1,38,394 ಕೋಟಿ ರೂ. ಗಳಾಗಿದ್ದು, ಇದರಲ್ಲಿ ಸಿಜಿಎಸ್‌ಟಿ 24,674 ಕೋಟಿ ರೂ.ಗಳು, ಎಸ್‌ಜಿಎಸ್‌ಟಿ 32,016 ಕೋಟಿ ರೂ.ಗಳು, ಐಜಿಎಸ್‌ಟಿ 72,030 ಕೋಟಿ ರೂ.ಗಳು (ಸರಕುಗಳ ಆಮದು ಮೇಲೆ 35,181 ಕೋಟಿ ರೂ. ಒಳಗೊಂಡಂತೆ) ಮತ್ತು ಸೆಸ್ 9,674 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 517 ಕೋಟಿ ಸೇರಿದಂತೆ) ಎಂದು ಹೇಳಿದೆ.

ಜಿಎಸ್‌ಟಿ ಸಂಗ್ರಹವು ಏಪ್ರಿಲ್ 2021ರಲ್ಲಿ 1,39,708 ಕೋಟಿ ರೂ. ಸಂಗ್ರಹವಾಗಿದ್ದು, ಇತರೆ ತಿಂಗಳಿಗೆ ಹೋಲಿಸಿದರೆ ಏಪ್ರಿಲ್‌ನಲ್ಲಿಯೇ ಅತಿಹೆಚ್ಚು ಜಿಎಸ್‌ಟಿ ಸಂಗ್ರಹವಾದ ತಿಂಗಳಾಗಿದೆ. 2022ರ ಜನವರಿ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ ಶೇ.15ರಷ್ಟು ಹೆಚ್ಚಾಗಿದೆ ಮತ್ತು 2020 ರ ಜನವರಿಯಲ್ಲಿ ಆದಾಯಕ್ಕಿಂತ ಶೇ. 25ರಷ್ಟು ಹೆಚ್ಚಾಗಿದೆ. ಆರ್ಥಿಕ ಚೇತರಿಕೆ, ವಂಚನೆ-ವಿರೋಧಿ ಚಟುವಟಿಕೆಗಳು, ವಿಶೇಷವಾಗಿ ನಕಲಿ ಬಿಲ್ಲರ್ ಗಳ ವಿರುದ್ಧ ತೆಗೆದುಕೊಂಡ ಕ್ರಮಗಳಿಂದಾಗಿ ವರ್ಧಿತ ಜಿಎಸ್‌ಟಿ ಹೆಚ್ಚಳಗೊಂಡಿದೆ.

ರಿಸರ್ವ್ ಬ್ಯಾಂಕ್ ವಿತರಿಸುವ ಡಿಜಿಟಲ್ ರೂಪಾಯಿ ಮಾತ್ರವೇ ಅಧಿಕೃತ ಡಿಜಿಟಲ್ ಕರೆನ್ಸಿ ಆಗಲಿದೆ : ಹಣಕಾಸು ಕಾರ್ಯದರ್ಶಿ

ನವದೆಹಲಿ : ಬಿಟ್ ಕಾಯಿನ್ ಮತ್ತು ಎಥೇರಿಯಮ್ ರೀತಿಯ ಕ್ರಿಪ್ಟೋ ಕರೆನ್ಸಿಗಳು ಕಾನೂನು ಮಾನ್ಯ ಆಗುವುದು ಸಾಧ್ಯವಿಲ್ಲ, ಭಾರತೀಯ ರಿಸರ್ವ್ ಬ್ಯಾಂಕ್ ವಿತರಿಸುವ ಡಿಜಿಟಲ್ ರೂಪಾಯಿ ಮಾತ್ರವೇ ಅಧಿಕೃತ ಡಿಜಿಟಲ್ ಕರೆನ್ಸಿ ಆಗಲಿದೆ ಎಂದು ಹಣಕಾಸು ಸಚಿವಾಲಯದ ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಹೇಳಿದ್ದಾರೆ. 'ಆರ್‌ಬಿಐ ಹಣವನ್ನು ಬಿಡುಗಡೆ ಮಾಡುತ್ತದೆ, ಅದು ಡಿಜಿಟಲ್ ರೂಪದಲ್ಲಿ ಇರುತ್ತದೆ. ಡಿಜಿಟಲ್ ರೂಪಾಯಿ ಬಳಸಿ ನಾವು ಡಿಜಿಟಲ್ ಸ್ವತ್ತು ಹೊರತಾದ ವಸ್ತುಗಳನ್ನು ಖರೀದಿಸಲು ಬಳಸಬಹುದಾಗಿದೆ ಅಥವಾ ಯುಪಿಐ ಪ್ಲಾಟ್‌ಫಾರ್ಮ್ ಮೂಲಕ ಪಾವತಿ ಮಾಡಬಹುದು. ಬಿಟ್‌ಕಾಯಿನ್, ಎಥೇರಿಯಮ್ ಅಥವಾ ನಾನ್ ಫಂಜಿಬಲ್ ಟೋಕನ್ (ಎನ್‌ಎಫ್‌ಟಿ) ಸೇರಿದಂತೆ ಇನ್ನಾವುದೇ ಕ್ರಿಪ್ಟೋಕರೆನ್ಸಿಗಳು ಯಾವತ್ತಿಗೂ ಕಾನೂನು ಮಾನ್ಯ ಆಗುವುದಿಲ್ಲ' ಎಂದು ಸೋಮನಾಥನ್ ತಿಳಿಸಿದ್ದಾರೆ.

'ಕ್ರಿಪ್ಟೋ ಸ್ವತ್ತುಗಳ ಮೌಲ್ಯ ಇಬ್ಬರು ವ್ಯಕ್ತಿಗಳ ನಡುವೆ ನಿರ್ಧಾರವಾಗುತ್ತದೆ. ಆ ಮೂಲಕ ಖರೀದಿಸುವ ಕ್ರಿಪ್ಟೋ ಸ್ವತ್ತುಗಳಿಗೆ ಸರ್ಕಾರದಿಂದ ಮಾನ್ಯತೆ ಇರುವುದಿಲ್ಲ. ಖಾಸಗಿ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುತ್ತಿರುವ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅವರ ಹೂಡಿಕೆ ಫಲಕಾರಿಯಾಗುವುದೋ ಅಥವಾ ಇಲ್ಲವೋ ಎಂಬುದಕ್ಕೆ ಖಾತ್ರಿ ಇರುವುದಿಲ್ಲ ಹಾಗೂ ಸರ್ಕಾರವು ಅದಕ್ಕೆ ಜವಾಬ್ದಾರಾಗಿರುವುದಿಲ್ಲ' ಎಂದು ವಿವರಿಸಿದ್ದಾರೆ. 'ಬಿಟ್‌ಕಾಯಿನ್ ಅಥವಾ ಎಥೇರಿಯಮ್ ಆಕ್ರಮವಾದುದು ಎಂದು ಹೇಳುತ್ತಿಲ್ಲ. ಆದರೆ, ಕ್ರಿಪ್ಟೋಕರೆನ್ಸಿಗಳಿಗೆ ನಿಬಂಧನೆಗಳು ಜಾರಿಯಾದರೂ ಸಹ ಅವು ಕಾನೂನು ಮಾನ್ಯ ಆಗುವುದಿಲ್ಲ' ಎಂದಿದ್ದಾರೆ.

'ಪೇಟೆಂಟ್, ಯುಪಿಐ ರೀತಿಯ ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಪ್ರಸ್ತುತ ನಡೆಸುತ್ತಿರುವ ರೀತಿಯಲ್ಲೇ ಡಿಜಿಟಲ್ ರೂಪಾಯಿಯ ವಹಿವಾಟು ನಡೆಸಬಹುದಾಗಿದೆ. ನಾವು ನಡೆಸುವ ನಗದು ವಹಿವಾಟಿಗೆ ಅದು ಸಮನಾಗಿರುತ್ತದೆ' ಎಂದು ಸೋಮನಾಥನ್ ಹೇಳಿದ್ದಾರೆ. ಕ್ರಿಪ್ಟೋಕರೆನ್ಸಿಗಳು ಊಹೆಯ ಆಧಾರ ಮೇಲೆ ನಡೆಯುವ ವಹಿವಾಟು ಆಗಿರುವುದರಿಂದ ಸರ್ಕಾರವು ಶೇಕಡ 30ರಷ್ಟು ತೆರಿಗೆ ವಿಧಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಡಿಜಿಟಲ್ ಕರೆನ್ಸಿ ಕುರಿತ ಇನ್ನಷ್ಟು ವಿವರ ಇಲ್ಲಿ:

- ನೋಟಿನ ರೂಪದಲ್ಲಿರುವ ರೂಪಾಯಿಗೂ ಆರ್‌ಬಿಐನ ಡಿಜಿಟಲ್ ಕರೆನ್ಸಿಗೂ ರೂಪದಲ್ಲಿ ಮಾತ್ರವೇ ವ್ಯತ್ಯಾಸವಿರುತ್ತದೆ. ಆದರೆ, ಮೌಲ್ಯದಲ್ಲಿ ಯಾವುದೇ ಬದಲಾವಣೆ ಅಥವಾ ವ್ಯತ್ಯಾಸ ಇರುವುದಿಲ್ಲ. ಡಿಜಿಟಲ್ ರೂಪಾಯಿಯನ್ನು ಭೌತಿಕ ನೋಟಿಗೆ ಬದಲಿಸಿಕೊಳ್ಳಬಹುದು. ಈ ಕರೆನ್ಸಿಯು ಡಿಜಿಟಲ್ ಆರ್ಥಿಕತೆಯನ್ನು ಬಲ ಪಡಿಸುವ ಜೊತೆಗೆ ಹಣಕಾಸು ತಂತ್ರಜ್ಞಾನ ವಲಯದ ವರ್ಧನೆಗೆ ಕಾರಣವಾಗಲಿದೆ.
- ಡಿಜಿಟಲ್ ಕರೆನ್ಸಿಯ ಮೇಲೆ ಆರ್‌ಬಿಐ ಸಂಪೂರ್ಣ ನಿಯಂತ್ರಣ ಹೊಂದಿರಲಿದೆ.
- ರೂಪಾಯಿ ನೋಟುಗಳನ್ನು ನಿಯಂತ್ರಿಸುವಂತೆಯೇ ಡಿಜಿಟಲ್ ರೂಪಾಯಿಯ ಪಾವತಿಯ ಮೇಲೂ ಆರ್‌ಬಿಐ ನಿಯಂತ್ರಣ ಇರಲಿದೆ. ಡಿಜಿಟಲ್ ಪಾವತಿಯು ಇನ್ನಷ್ಟು ಸುರಕ್ಷಿತ, ಸಮರ್ಥ ಹಾಗೂ ಜೋಪಾನ ಆಗಲಿದೆ. ಇದು ಜಾಗತಿಕ ಡಿಜಿಟಲ್ ಪಾವತಿ ಸೌಕರ್ಯಕ್ಕೂ ಮಾರ್ಗವಾಗಲಿದೆ.



- ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಎಸ್) ಅಥವಾ ಡಿಜಿಟಲ್ ರೂಪಾಯಿಯನ್ನು ಖಾಸಗಿ ವರ್ಚುವಲ್ ಕರೆನ್ಸಿ, ಕ್ರಿಪ್ಟೋ ಕರೆನ್ಸಿಗಳೊಂದಿಗೆ (ಬಿಟ್ ಕಾಯಿನ್, ಎಥೇರಿಯಂ, ಡೋಜಿ ಕಾಯಿನ್...) ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಆರ್‌ಬಿಐ ಹೇಳಿದೆ.

ಮುಂದಿನ ವರ್ಷದ ಐಟಿ ರಿಟರ್ನ್ಸ್ ನಲ್ಲಿನ ಕ್ರಿಪ್ಟೋ ಕರೆನ್ಸಿ ಆದಾಯಕ್ಕೆ ಪ್ರತ್ಯೇಕ ಕಾಲಮ್ ಇರುತ್ತದೆ

ನವದೆಹಲಿ : ಮುಂದಿನ ವರ್ಷದಿಂದ ಆದಾಯ ತೆರಿಗೆ ರಿಟರ್ನ್ಸ್ ಫಾರ್ಮ್‌ಗಳಲ್ಲಿ ಕ್ರಿಪ್ಟೋ ಕರೆನ್ಸಿ ಹೂಡಿಕೆಯಿಂದ ಬಂದ ಆದಾಯವನ್ನು ಬಹಿರಂಗಪಡಿಸಲು ಮತ್ತು ತೆರಿಗೆ ಪಾವತಿಸಲು ಪ್ರತ್ಯೇಕ ಕಾಲಮ್ ಹೊಂದಿರುತ್ತದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಅವರು ಹೇಳಿದ್ದಾರೆ.

2022-23ನೇ ಸಾಲಿನ ಬಜೆಟಿನಲ್ಲಿ ಕ್ರಿಪ್ಟೋ ಕರೆನ್ಸಿ ಹೂಡಿಕೆದಾರರಿಗೆ ಹೊಸ ತೆರಿಗೆ ಚೌಕಟ್ಟನ್ನು ಘೋಷಿಸಿದ್ದು, ಏಪ್ರಿಲ್ 1ರಿಂದ ಅಂತಹ ವ್ಯವಹಾರಗಳ ಮೇಲೆ ಶೇ. 30 ರಷ್ಟು ತೆರಿಗೆ ಮತ್ತು ಸೆಸ್ ಹಾಗೂ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುತ್ತಿದೆ.

ಕ್ರಿಪ್ಟೋ ಕರೆನ್ಸಿ ಆದಾಯ ಯಾವಾಗಲೂ ತೆರಿಗೆಗೆ ಒಳಪಡುತ್ತದೆ. ಬಜೆಟ್ ಪ್ರಸ್ತಾಪಿಸಿರುವುದು ಹೊಸ ತೆರಿಗೆಯಲ್ಲ. ಆದರೆ ಈ ಸಮಸ್ಯೆಯ ಬಗ್ಗೆ ಸ್ಪಷ್ಟತೆ ನೀಡಲಾಗಿದೆ ಎಂದು ಬಜಾಜ್ ಅವರು ತಿಳಿಸಿದ್ದಾರೆ. ಕ್ರಿಪ್ಟೋ ಕರೆನ್ಸಿಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿಗೆ ತರುವ ಬಗ್ಗೆ ಯೋಚಿಸುತ್ತಿದೆ. ಆದರೆ ಈ ಸಂಬಂಧ ಯಾವುದೇ ಕರಡು ಇನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿಲ್ಲ ಎಂದಿದ್ದಾರೆ. ಯಾವುದೇ ವರ್ಚುವಲ್ ಅಥವಾ ಕ್ರಿಪ್ಟೋಕರೆನ್ಸಿ ಆಸ್ತಿಯ ವರ್ಗಾವಣೆಗೆ ಶೇ. 30 ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಕೇಂದ್ರ ಬಜೆಟ್ 2022 ರಲ್ಲಿ ಪ್ರಸ್ತಾಪಿಸಲಾಗಿದೆ.

**ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ
ಮಹಾಮಂಡಳದ ಪ್ರಾಂತೀಯ ಕಛೇರಿ ಹುಬ್ಬಳ್ಳಿ
ದಾವಾ ಪಂಚಾಯ್ತಿ ನ್ಯಾಯಾಲಯದ
ಪೀಠಾಧಿಕಾರಿಗಳಾಗಿ ಶ್ರೀ ಮುನಿಯಪ್ಪ ಕೋಲೂರು**

ಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಪ್ರಾಂತೀಯ ಕಛೇರಿ ಹುಬ್ಬಳ್ಳಿ ದಾವಾ ಪಂಚಾಯ್ತಿ ನ್ಯಾಯಾಲಯದ ಪೀಠಾಧಿಕಾರಿಗಳಾಗಿ ಸಹಕಾರ ಸಂಘಗಳ ಜಂಟಿ ನಿಬಂಧಕರು (ನಿ.441) ಶ್ರೀಮುನಿಯಪ್ಪ ಕೋಲೂರು ರವರು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಇವರನ್ನು ಮಹಾಮಂಡಳದ ಉಪಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ವಿಶ್ವನಾಥ ಕುಲಕರ್ಣಿ ರವರು ಹೂಗುಚ್ಚ ನೀಡಿ ಸ್ವಾಗತಿಸಿದರು.



**ದಿ ಟೌನ್ ಕೋ-ಆಪರೇಟಿವ್
ಬ್ಯಾಂಕಿನ ನೂತನ ಅಧ್ಯಕ್ಷರ ಆಯ್ಕೆ**



ಹೊಸಕೋಟೆ : ದಿ ಟೌನ್ ಕೋ-ಆಪರೇಟಿವ್ ಬ್ಯಾಂಕಿನ ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ದಿನಾಂಕ : 17.01.2022ರಂದು ಜರುಗಿದ ಚುನಾವಣೆಯಲ್ಲಿ ಶ್ರೀ ಎನ್.ಬಾಲ ಚಂದ್ರನ್ ರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಸದರಿಯವರು ದಿನಾಂಕ : 17.01.2022 ರಂದು ಅಧ್ಯಕ್ಷರಾಗಿ

ಶ್ರೀ ಎನ್. ಬಾಲಚಂದ್ರನ್
ಅಧ್ಯಕ್ಷರು
ಅಧಿಕಾರ ವಹಿಸಿಕೊಂಡಿರುತ್ತಾರೆಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು ತಿಳಿಸಿರುತ್ತಾರೆ.

ಭಾವಪೂರ್ಣ ಶ್ರದ್ಧಾಂಜಲಿ



ತುಮಕೂರು : ಸಿದ್ದಗಂಗಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಲೆಕ್ಕಿಗರಾದ ಶ್ರೀ ಚಂದ್ರಶೇಖರಯ್ಯ ಎಸ್. ರವರು ದಿನಾಂಕ : 30.01.2022 ರಂದು ನಿಧನರಾದರು. ಇವರ ಆತ್ಮಕ್ಕೆ ಚಿರಶಾಂತಿ ಕೋರಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಭಗವಂತನಲ್ಲಿ ಪ್ರಾರ್ಥಿಸಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಎಮ್‌ಸಿಸಿ ಬ್ಯಾಂಕಿನ ಅಗಲದ ನಿರ್ದೇಶಕ ಡಿ.ಜೆ. ಪತ್ರಾವೊ ರವರಿಗೆ ಶ್ರದ್ಧಾಂಜಲಿ

ಮಂಗಳೂರು : ಮಂಗಳೂರು ಕಛೇರಿ ಕೋ-ಆಪರೇಟಿವ್ ಬ್ಯಾಂಕಿನಲ್ಲಿ (ಎಮ್‌ಸಿಸಿ ಬ್ಯಾಂಕ್) ಕಳೆದ 8 ವರ್ಷಗಳಿಂದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ದಿನಾಂಕ : 23.12.2021ರಂದು ನಿಧನ ಹೊಂದಿದ ಶ್ರೀ ಡಿ.ಜೆ. ಪತ್ರಾವೊ ರವರ ಸ್ಮರಣಾರ್ಥ ದಿನಾಂಕ 26.01.2022ರಂದು ಬ್ಯಾಂಕಿನ ವತಿಯಿಂದ ಮಂಗಳೂರಿನ ಮಿಲಾಗ್ರಿಸ್ ಚರ್ಚಿನಲ್ಲಿ ಶ್ರದ್ಧಾಂಜಲಿ ಆರ್ಪಿಸಲಾಯಿತು. ದಿವಂಗತ ಡಿ.ಜೆ.ಪತ್ರಾವೊ ರವರು ಎಮ್‌ಸಿಸಿ ಬ್ಯಾಂಕಿನಲ್ಲಿ 40 ವರ್ಷಗಳ ಸೇವೆ ಸಲ್ಲಿಸಿ ಮಹಾಪ್ರಬಂಧಕರಾಗಿ ನಿವೃತ್ತಿ ಹೊಂದಿದರು, ತದ ನಂತರ ಎರಡು ವರ್ಷ ಬ್ಯಾಂಕಿನ ಸಲಹೆಗಾರರಾಗಿ ಹಾಗೂ ಕಳೆದ ಎಂಟು ವರ್ಷಗಳಿಂದ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ. ದಿವಂಗತರ ಸ್ಮರಣಾರ್ಥ ಪೂಜಾವಿಧಿಯನ್ನು ಮಂಗಳೂರು ಮಿಲಾಗ್ರಿಸ್ ಚರ್ಚಿನ ಸಹಾಯಕ ಧರ್ಮಗುರುಗಳಾದ ವಂದನೀಯ ಫಾ ಐವನ್ ಅಶ್ವಿನ್ ಡಿಸೋಜರವರು ನಡೆಸಿಕೊಟ್ಟರು. ಬ್ಯಾಂಕಿನ ಪ್ರಬಂಧಕರಾದ ಡೆರಿಲ್ ಲಸ್ತಾದೊ ರವರು ಪ್ರಾರ್ಥನೆಯನ್ನು ನಡೆಸಿಕೊಟ್ಟರು. ನಂತರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಮಾರ್ಸೆಲ್ ಎಮ್. ಡಿಸೋಜರವರು ದಿವಂಗತ ಡಿ.ಜೆ.ಪತ್ರಾವೊ ರವರು ಬ್ಯಾಂಕಿನ ಅಭಿವೃದ್ಧಿಗಾಗಿ ಮತ್ತು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಬ್ಯಾಂಕಿನ ನಿರ್ದೇಶಕರು ಮತ್ತು ಸಿಬ್ಬಂದಿಯವರ ಪರವಾಗಿ ಶ್ರದ್ಧಾಂಜಲಿಯನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ, ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕರಾದ ಅನಿಲ್ ಪತ್ರಾವೊ, ರೋಶನ್ ಡಿಸೋಜ, ಎಲ್ ರೋಯ್ ಕಿರಣ್‌ಕ್ರಾಸ್ತೊ, ಡೆವಿಡ್ ಡಿಸೋಜ, ಐರಿನ್ ರೆಬೆಲ್ಲೊ, ಅಂಡ್ರೆ ಡಿಸೋಜ, ಹೆರಾಲ್ಡ್ ಮೊಂತೇರೊ, ಬ್ಯಾಂಕಿನ ಸಿಬ್ಬಂದಿಗಳು, ಮೃತರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಹಾಜರಿದ್ದರು. ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ನಿರೂಪಿಸಿದರು.



ದಿ ಹನುಮಂತನಗರ ಸಹಕಾರಿ ಬ್ಯಾಂಕ್ : 56ನೇ ವಾರ್ಷಿಕ ಮಹಾಸಭೆ

ಬೆಂಗಳೂರು : ದಿ ಹನುಮಂತನಗರ ಸಹಕಾರಿ ಬ್ಯಾಂಕಿನ 56ನೇ ವಾರ್ಷಿಕ ಸಾಮಾನ್ಯ ಮಹಾಸಭೆಯು ಬ್ಯಾಂಕಿನ ಕೇಂದ್ರ ಕಛೇರಿಯ ಆವರಣದಲ್ಲಿ ದಿನಾಂಕ : 27.11.2021ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರಾಮೇಗೌಡರವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭಾಧ್ಯಕ್ಷರು ಬ್ಯಾಂಕಿನ ಗೌರವಾನ್ವಿತ ಸದಸ್ಯರನ್ನು ಸಭೆಗೆ ಸ್ವಾಗತಿಸಿ, ಬ್ಯಾಂಕಿನ ಪ್ರಗತಿಯ ಅಂಕಿ-ಅಂಶಗಳನ್ನು ಮಹಾಸಭೆಗೆ ಮಂಡಿಸಿದರು.

ಒಟ್ಟು ಸದಸ್ಯರು 13419, ಷೇರು ಬಂಡವಾಳ ರೂ.9.30ಕೋಟಿ, ಆಪದ್ಧನ ಮತ್ತು ಇತರೆ ನಿಧಿಗಳು ರೂ.32.34 ಕೋಟಿ, ಠೇವಣಿಗಳು ರೂ.217.26 ಕೋಟಿ ಮುಂಗಡ ರೂ.149.15 ಕೋಟಿ, ಹೂಡಿಕೆಗಳು ರೂ.101.11 ಕೋಟಿ, ದುಡಿಯುವ ಬಂಡವಾಳ ರೂ.263.80 ಕೋಟಿ, ನಿವ್ವಳ ಲಾಭ ರೂ.99.97ಲಕ್ಷ ಲಾಭ ಬಂದಿರುವುದನ್ನು ಹಾಗೂ ಮುಂದಿನ ವರ್ಷದ ರೂಪರೇಷೆಗಳನ್ನು ಸಭೆಗೆ ಮಂಡಿಸುತ್ತಾ, ಪ್ರಸಕ್ತ ಸಾಲಿನಲ್ಲಿ ಸದಸ್ಯರು / ಗ್ರಾಹಕರಿಗೆ ರೂಪ ಕಾರ್ಡ್, ಆರ್ಟಿಜಿಎಸ್ / ಎನ್‌ಇಎಫ್‌ಟಿ ಮೂಲಕ ಗ್ರಾಹಕರ ಖಾತೆಗೆ ನೇರ ನಗದು ವರ್ಗಾವಣೆ ಹಾಗೂ ಸದಸ್ಯರಿಗೆ ಸ್ಮಾರ್ಟ್ ಕಾರ್ಡ್ ನೀಡುವುದಾಗಿ ಘೋಷಿಸಿದರು. ಆಲಿಸಿದ ಮಹಾಸಭೆಯು ಸರ್ವಾನುಮತದಿಂದ ಅನುಮೋದನೆ ನೀಡಿತು.

ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರಾಮೇಗೌಡ, ಉಪಾಧ್ಯಕ್ಷರಾದ ಶ್ರೀ ಮಲ್ಲಾರಿಗೌಡ, ನಿರ್ದೇಶಕರುಗಳಾದ ಶ್ರೀ ಕೆ.ಎಂ. ನಾರಾಯಣ, ಶ್ರೀ ಸಿ.ವಿ. ಬಾಲಗಂಗಾಧರ, ಶ್ರೀ ಎಂ. ಶಿವಶಂಕರ್, ಶ್ರೀ ಸಿ.ವಿ. ಕೃಷ್ಣಪ್ಪ, ಶ್ರೀ ಹೆಚ್.ಎಂ. ಈಶ್ವರಯ್ಯ, ಶ್ರೀ ಎನ್. ಲಕ್ಷ್ಮೀನಾರಾಯಣ, ಶ್ರೀ ಕೆ.ಎಂ. ವೆಂಕಟೇಶ್, ಶ್ರೀ ಎಂ. ರವಿಕುಮಾರ್, ಶ್ರೀ ಎಂ. ಲಕ್ಷ್ಮೀನರಸಿಂಹಯ್ಯ, ಶ್ರೀ ಡಿ. ಶ್ವೇತ, ಶ್ರೀಮತಿ ಎಸ್. ಶೋಭಾ ಹಾಗೂ ವೃತ್ತಿಪರ ನಿರ್ದೇಶಕರುಗಳಾದ ಶ್ರೀ ಜಿ. ವೇಣುಗೋಪಾಲ್ ಮತ್ತು ಶ್ರೀ ಎಸ್. ಗಿಡ್ಡೇಗೌಡ ರವರುಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ 2020-21ರ ಶೈಕ್ಷಣಿಕ ಸಾಲಿನಲ್ಲಿ ಜರುಗಿದ ಎಸ್.ಎಸ್.ಎಲ್.ಸಿ



ಆಡಳಿತ ಮಂಡಳಿ ಸದಸ್ಯರು



ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು



ಪಿ.ಯು.ಸಿ. ವಿದ್ಯಾರ್ಥಿಗಳು



ನಿಬ್ಬಂದಿ ಮಕ್ಕಳು

ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರುಗಳ ಮಕ್ಕಳಿಗೆ ಹಾಗೂ ಕ್ರೀಡಾಪಟುಗಳಿಗೆ ಸಭೆಯಲ್ಲಿ ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ನಂತರ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಮಲ್ಲಾರಿಗೌಡರವರು ವಂದನಾರ್ಪನೆಯನ್ನು ಮಾಡಿದರು.

ಪಟ್ಟಣ ಸಹಕಾರ ಬ್ಯಾಂಕುಗಳ ವಿಫಲತೆಗೆ ಕಾರಣಗಳು : ಒಂದು ವಿಶ್ಲೇಷಣೆ

► ರಾಜಗೋಪಾಲ ಸಂಗಮ, ಸಹಾಯಕ ವಿಜಾನಾಧಿಕಾರಿಗಳು

ಸಹಕಾರ ಸಂಘಗಳ ವಲಯ ತುಂಬಾ ವಿಶಿಷ್ಟವಾದದ್ದು. ಸಹಕಾರವೆಂದರೆ ಸಮಾನ ಮನಸ್ಕರು ಒಗ್ಗೂಡಿ ತಮ್ಮ ಅವಶ್ಯಕತೆಗಳನ್ನು ಸುಲಭವಾಗಿ ಈಡೇರಿಸಿಕೊಳ್ಳಲು ಶಾಸನಬದ್ಧವಾಗಿ ಸ್ಥಾಪಿಸಲ್ಪಟ್ಟ ಒಂದು ಸಂಸ್ಥೆಯೆಂದು ಸಂಕ್ಷಿಪ್ತವಾಗಿ ಹೇಳಬಹುದು. ಇಲ್ಲಿ ನಾಲ್ಕು ಅಂಶಗಳ ಬಗ್ಗೆ ನಮ್ಮ ಗಮನ ಅತಿ ಅವಶ್ಯಕ. ಮೊದಲನೆಯದಾಗಿ ಸಹಕಾರ ಸಂಘಗಳನ್ನು ಹುಟ್ಟು ಹಾಕುವವರು ಅಥವಾ ಸಹಕಾರ ಸಂಘಗಳ ಸದಸ್ಯರಾಗ ಬಯಸುವವರು ಸಮಾನ ಮನಸ್ಕರಾಗಿರಬೇಕು. ಅಂದರೆ ಅವರ ಉದ್ದೇಶಗಳಲ್ಲಿ ಸ್ಪಷ್ಟತೆ ಇರಬೇಕು ಹಾಗೂ ತಾವು ಯಾವ ಕಾರ್ಯವನ್ನು ಈಡೇರಿಸಿಕೊಳ್ಳಲು ಸಹಕಾರ ಸಂಘದ ಸ್ಥಾಪನೆ ಮಾಡುತ್ತಿದ್ದೇವೆಂದು ಮತ್ತು ತಮ್ಮ ಅವಶ್ಯಕತೆಗಳೇನು ಎಂಬುದರ ಬಗ್ಗೆ ಅರಿವಿರಬೇಕು. ಎರಡನೆಯದಾಗಿ ಸಹಕಾರ ಸಂಘದ ಸ್ಥಾಪನೆಗೆ ಇರುವ ಅವಶ್ಯಕತೆ ಬಗ್ಗೆ ಸ್ಪಷ್ಟತೆ ಇರಬೇಕು. ಇದರಿಂದ ತಮ್ಮ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಸಂಘವು ಸಹಕಾರಿಯಾಗಬಲ್ಲದೇ ಎಂಬ ಕುರಿತು ಪರಿಕಲ್ಪನೆ ಇರಬೇಕು. ಅವಶ್ಯಕತೆಯು ಆರ್ಥಿಕ ಅಥವಾ ಸಾಮಾಜಿಕ ಅಥವಾ ಸಾಂಸ್ಕೃತಿಕವಾಗಿರಬಹುದು. ಮೂರನೆಯದಾಗಿ, ಇದು ಸ್ವಯಂಪ್ರೇರಿತವಾಗಿ ಹುಟ್ಟುಹಾಕಿದ ಸಂಸ್ಥೆಯಾಗಿರಬೇಕು ಹಾಗೂ ಸಂಘದ ಸದಸ್ಯತ್ವಕ್ಕೆ ಯಾವುದೇ ಒತ್ತಡ ಇರಬಾರದು. ಕೊನೆಯದಾಗಿ ಇದು ಒಂದು ಶಾಸನಬದ್ಧವಾಗಿ ಸ್ಥಾಪಿತಗೊಂಡ ಸಂಸ್ಥೆಯಾಗಿರುವುದರಿಂದ ಶಾಸನಬದ್ಧವಾಗಿ ಸಂಘದ ಚಟುವಟಿಕೆಗಳನ್ನು ಜರುಗಿಸುವುದು ಸದಸ್ಯರ ಕರ್ತವ್ಯವಾಗಿರುತ್ತದೆ. ಹೀಗೆ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಸಮಾನ ಮನಸ್ಕರರು ತಮ್ಮ ಆರ್ಥಿಕ / ಸಾಮಾಜಿಕ / ಸಾಂಸ್ಕೃತಿಕ ಅವಶ್ಯಕತೆ/ಆಶೋತ್ತರಗಳನ್ನು ಹೊಂದಲು ಸ್ವಯಂಪ್ರೇರಿತೆಯಿಂದ ಶಾಸನಬದ್ಧವಾಗಿ ರಚಿಸಲ್ಪಟ್ಟಿರುವ ಒಂದು ಸಂಸ್ಥೆಯನ್ನು ಸಹಕಾರ ಸಂಘವೆನ್ನಬಹುದು.

ಸಹಕಾರ ಸಂಘವು ಒಂದು ಪ್ರಜಾಪ್ರಭುತ್ವದ ತಳಹದಿಯ ಮೇಲೆ ರಚಿತವಾದ ಸಂಸ್ಥೆ. ಸಂಘದ ಉದ್ದೇಶಗಳ ಸಫಲತೆಗಾಗಿ ಸದಸ್ಯರಿಂದ ಚುನಾಯಿತ ಮಂಡಳಿ ಸಂಘದ ಕಾರ್ಯಗಳ ನಿರ್ವಹಣೆಯ ಜವಾಬ್ದಾರಿ ಹೊಂದಿರುತ್ತದೆ. ಆದ್ದರಿಂದ ಇದು ತಮ್ಮಿಂದ, ತಮಗಾಗಿ, ತಮಗೋಸ್ಕರ ಸ್ಥಾಪಿತ ಸಂಸ್ಥೆ. ಸಹಕಾರ ರಂಗದಲ್ಲಿ ವಿವಿಧ ಪ್ರಕಾರದ ಸಹಕಾರ ಸಂಘಗಳನ್ನು ಸದಸ್ಯರ ಆಶೋತ್ತರಗಳಿಗನುಗುಣವಾಗಿ ಸ್ಥಾಪಿತಗೊಂಡಿರುವುದನ್ನು ಗಮನಿಸಬಹುದಾಗಿದೆ. ಇವುಗಳಲ್ಲಿ ಪತ್ತಿನ ವ್ಯವಹಾರ ಜರುಗಿಸುವ ಪತ್ತಿನ ಸಹಕಾರ ಸಂಘಗಳು ವಿಶಿಷ್ಟ ಸ್ಥಾನ ಪಡೆಯುತ್ತವೆ. ಸದಸ್ಯರ ಹಣಕಾಸಿನ ಅವಶ್ಯಕತೆಗಳನ್ನು ಈಡೇರಿಸಲು ಪತ್ತಿನ ಸಹಕಾರ ಸಂಘಗಳು ಶತಮಾನಗಳಿಂದ ಕಾರ್ಯನಿರ್ವಹಿಸುತ್ತಿವೆ. ಸದಸ್ಯರ ಹೆಚ್ಚುವರಿ ಉಳಿಕೆಯನ್ನು ಠೇವಣಿಯಾಗಿ ಪಡೆಯುವುದು ಮತ್ತು ಸದಸ್ಯರ ಆರ್ಥಿಕ ಬೇಡಿಕೆಗೆ ಅನುಗುಣವಾಗಿ ಸಾಲ ನೀಡುವ ಹಾಗೂ ಠೇವಣಿ ಮತ್ತು ಸಾಲಗಳ ಮೇಲೆ ಯುಕ್ತ ಬಡ್ಡಿ ವಿಧಿಸುವ ಮೂಲಕ ಸದಸ್ಯರ ಮಧ್ಯೆಯೇ ಸಂಪನ್ಮೂಲ ಹಂಚಿಕೆ ಕಾರ್ಯವನ್ನು ಪತ್ತಿನ ಸಹಕಾರ ಸಂಘಗಳು ಸಮರ್ಥವಾಗಿ ನಿರ್ವಹಿಸುತ್ತ ಬಂದಿರುತ್ತವೆ. ಈ ವ್ಯವಹಾರದಲ್ಲಿ ಬರುವ ಲಾಭಾಂಶವನ್ನು ಸದಸ್ಯರಿಗೆ ಹಂಚಿಕೆ ಮಾಡುವ

ಮೂಲಕ ಸದಸ್ಯರ ಆರ್ಥಿಕತೆಯನ್ನು ಇನ್ನಷ್ಟು ಬಲಪಡಿಸುವ ಕಾರ್ಯವನ್ನು ಈ ಪ್ರಜಾಸತ್ತಾತ್ಮಕ ಸಂಸ್ಥೆಗಳು ಜರುಗಿಸುತ್ತಿವೆ.

ಪತ್ತಿನ ಸಹಕಾರ ಸಂಘಗಳನ್ನು ಅವುಗಳು ಹೊಂದಿರುವ ಠೇವಣಿಗಳನ್ನಾಧರಿಸಿ ಸಹಕಾರ ಬ್ಯಾಂಕುಗಳೆಂದು ಈ ಮೊದಲು ಕರೆಯಲಾಗುತ್ತಿತ್ತು. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ಸನ್ 1966 ರಲ್ಲಿ ತರಲಾದ ತಿದ್ದುಪಡಿಗಳಿಂದ ಸಹಕಾರ ಸಂಘಗಳಿಗೆ ಬ್ಯಾಂಕಿಂಗ್ ಲೈಸೆನ್ಸ್ ನೀಡುವ ಮೂಲಕ ಬ್ಯಾಂಕಿಂಗ್ ಕಾಯ್ದೆಯಡಿ ಸಹಕಾರ ಸಂಘಗಳನ್ನು ಒಳಪಡಿಸಲಾಯಿತು. ಇದರಿಂದ ಗ್ರಾಮೀಣ, ಅರೆಪಟ್ಟಣ ಮತ್ತು ಪಟ್ಟಣ ಪ್ರದೇಶಗಳಲ್ಲಿಯೂ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸುವಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿದವು. ಬ್ಯಾಂಕಿಂಗ್ ವ್ಯವಹಾರದಲ್ಲಿ ಜನರ ಒಳಗೊಳ್ಳುವಿಕೆ (Inclusion) ವಿಷಯದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳು ಗುರುತರ ಸೇವೆ ಪ್ರಶಂಸನೀಯವಾಗಿದೆ. ಜಾಗತೀಕರಣ ಮತ್ತು ಉದಾರೀಕರಣದ ಪರ್ವ 1991 ರಲ್ಲಿ ಪ್ರಾರಂಭವಾದ ನಂತರ, 1993 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕು ಹೊಸ ಸಹಕಾರ ಬ್ಯಾಂಕುಗಳ ಸ್ಥಾಪನೆಗೆ ಉತ್ತೇಜನ ನೀಡಲು ಕ್ರಮ ವಹಿಸಿದ್ದರಿಂದ ಸನ್ 1993-2003 ರ ಅವಧಿಯಲ್ಲಿ ಸಹಕಾರ ಬ್ಯಾಂಕುಗಳ ಸಂಖ್ಯೆಯು ಅಘಾದ ಪ್ರಮಾಣದಲ್ಲಿ ವೃದ್ಧಿಸಿತು. ಅದರ ಇತ್ತೀಚಿನ Times of India ದ ದಿನಾಂಕ : 11.07.2021 ರ ವರದಿಯ ಪ್ರಕಾರ 2003 ರಲ್ಲಿ 1996ಸಂಖ್ಯೆಯಲ್ಲಿದ್ದ ಸಹಕಾರ ಬ್ಯಾಂಕುಗಳು ಮಾರ್ಚ್ 2020 ಅಂತ್ಯಕ್ಕೆ 1539ಕ್ಕೆ ಇಳಿದಿವೆ ಸುಮಾರು 385 ಪಟ್ಟಣ ಸಹಕಾರ ಬ್ಯಾಂಕುಗಳ ಲೈಸೆನ್ಸ್‌ನ್ನು ಭಾರತೀಯ ರಿಸರ್ವ್ ಬ್ಯಾಂಕು ರದ್ದುಗೊಳಿಸಿದೆ, ಇದಲ್ಲದೇ 136 ಸಹಕಾರ ಬ್ಯಾಂಕುಗಳು ಬೇರೆ ಬ್ಯಾಂಕುಗಳೊಂದಿಗೆ ವಿಲೀನಗೊಂಡಿವೆ. ಸನ್ 2017-18ನೇ ಸಾಲಿನ ನಂತರದಲ್ಲಿ ವಾಣಿಜ್ಯ ಬ್ಯಾಂಕುಗಳೊಂದಿಗೆ ಹೋಲಿಸಿದಾಗ ಠೇವಣಿ ಸಂಗ್ರಹಣೆ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡು ಬಂದಿದೆ. ಇದರಿಂದ ಸಹಕಾರ ಬ್ಯಾಂಕುಗಳ ಸಂಪನ್ಮೂಲ ಕ್ರೋಢೀಕರಣಕ್ಕೆ ಸಾಕಷ್ಟು ಧಕ್ಕೆ ತಂದಿದೆಯೆಂದು ವರದಿ ಮಾಡಲಾಗಿದೆ.

ಇದಲ್ಲದೇ, ಇತ್ತೀಚೆಗೆ PMC ಸಹಕಾರ ಬ್ಯಾಂಕ್ ಮತ್ತು CKP ಸಹಕಾರ ಬ್ಯಾಂಕುಗಳ ಕುರಿತು ಬಂದ ವರದಿಗಳು ಠೇವಣಿದಾರರಲ್ಲಿ ಗೊಂದಲವನ್ನುಂಟುಮಾಡಿವೆ. ಏಪ್ರಿಲ್ 2020 ರಿಂದ ಇಲ್ಲಿಯವರೆಗೆ 6 ಸಹಕಾರ ಬ್ಯಾಂಕುಗಳ ಲೈಸೆನ್ಸ್ ಭಾರತೀಯ ರಿಸರ್ವ್ ಬ್ಯಾಂಕು ರದ್ದುಗೊಳಿಸಿದೆ. ಈ ಬೆಳವಣಿಗೆಗಳು ಪಟ್ಟಣ ಸಹಕಾರ ಬ್ಯಾಂಕುಗಳ ಅಸ್ಥಿತ್ವವನ್ನೇ ಅಲುಗಾಡಿಸುತ್ತವೆ ಎಂದರೆ ತಪ್ಪಾಗಲಿಕ್ಕಿಲ್ಲ. ಭಾರತೀಯ ರಿಸರ್ವ್ ಬ್ಯಾಂಕು ಮಾಧವಪುರ ಸಹಕಾರ ಬ್ಯಾಂಕಿನ ಗೊಂದಲಗಳ ನಂತರ ಕಾಲಕಾಲಕ್ಕೆ ವಿವಿಧ ನಿಯಂತ್ರಣ ಮತ್ತು ಮೇಲ್ವಿಚಾರಣಾ ಕ್ರಮಗಳನ್ನು ವಿಕಸಿತಗೊಳಿಸುತ್ತ ಬಂದಿದೆ. ಇದಲ್ಲದೆ 2020 ರಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ (ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಅನ್ವಯವಾಗುವಂತೆ)ಗೂ ಸಹ ತಿದ್ದುಪಡಿಗಳನ್ನು ತರುವ ಮೂಲಕ ಪಟ್ಟಣ ಸಹಕಾರ ಬ್ಯಾಂಕುಗಳ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಿದೆ.

ಮುಂದಿನ ಸಂಚಿಕೆಗೆ...

25ನೇ ವರ್ಷದ ಬೆಳ್ಳಿ ಮೂಹೂರ್ತವಕ್ಕೆ ಕಾಲಿಟ್ಟ ಶಿವ ಸಹಕಾರಿ ಬ್ಯಾಂಕಿನ ಯಶಸ್ವಿ ಕಾರ್ಯ ನಿರ್ವಹಣಾ ವರದಿ



ಶಿಕಾರಿಪುರ : ಶಿವ ಸಹಕಾರಿ ಬ್ಯಾಂಕಿನ 25ನೇ ವರ್ಷದ ಬೆಳ್ಳಿ ಮೂಹೂರ್ತವದ ನಿಮಿತ್ತ ದಿನಾಂಕ : 29-01-2022ರಂದು ಬ್ಯಾಂಕಿನ ಯಶಸ್ವಿ ಕಾರ್ಯನಿರ್ವಹಣಾ ವರದಿಯನ್ನು ಬ್ಯಾಂಕಿನ ಅಧ್ಯಕ್ಷರು ಬಿಡುಗಡೆಗೊಳಿಸಿ, ಶಿವ ಸಹಕಾರಿ ಬ್ಯಾಂಕು 25 ವರ್ಷಗಳ ಕಾಲ ಸವೆಸಿದ ಹಾದಿಯಲ್ಲಿ ಸಾಕಷ್ಟು ಸಹಕಾರ ಪ್ರೋತ್ಸಾಹಗಳು ದೊರೆತಿವೆ ಮತ್ತು ಈ 25 ವರ್ಷಗಳ ಅವಧಿಯಲ್ಲಿ ಅನೇಕ ಸವಾಲುಗಳು ಅಡಚಣೆಗಳು ಎದುರಾಗಿವೆ ಅವುಗಳೆಲ್ಲವುಗಳನ್ನು ಮೆಟ್ಟಿ ನಿಂತು ಸದೃಢವಾಗಿ ಬೆಳೆದು ನಿಂತಿದೆ. ಆದರೂ ಇನ್ನು ಮಾಡಬೇಕಾದ ಹಲವಾರು ಕೆಲಸಗಳು ಬಾಕಿ ಇರುತ್ತವೆ. ಭವಿಷ್ಯದಲ್ಲಿ ಬಾಕಿ ಇರುವ ಹಲವಾರು ಯೋಜನೆಗಳನ್ನು ಅಳವಡಿಸುವ ಇಂಗಿತ ಹೊಂದಿದ್ದು, ಇವುಗಳನ್ನು ಸಾಕಾರಗೊಳಿಸಲು ತಮ್ಮೆಲ್ಲರ ಪ್ರೋತ್ಸಾಹ ಅವಶ್ಯವಿದೆ ಎಂದರು.

ನಮ್ಮ ಬ್ಯಾಂಕು 25 ವಸಂತಗಳನ್ನು ಯಶಸ್ವಿಯಾಗಿ ಪೂರೈಸಿ 26ನೇ ವಸಂತಕ್ಕೆ ಕಾಲಿಡುವ ಪರ್ವ ಕಾಲದಲ್ಲಿ ಇದೇ ವರ್ಷದ ನವೆಂಬರ್ / ಡಿಸೆಂಬರ್ ಮಾಹೆಯಲ್ಲಿ ಅತ್ಯಂತ ಭವ್ಯವಾಗಿ 'ರಜತ ಮೂಹೂರ್ತವವನ್ನು

'ಪರಮಪೂಜ್ಯ ಶ್ರೀ ಶ್ರೀ ಶ್ರೀ 1108 ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆ ಇವರುಗಳ ದಿವ್ಯ ಸಾನಿಧ್ಯದಲ್ಲಿ ನಮ್ಮ ಬ್ಯಾಂಕಿನ ಷೇರುದಾರರು, ತಾಲ್ಲೂಕು ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸಮಾಜದ ಎಲ್ಲಾ ಗಣ್ಯರು ಮುಖಂಡರು ಮತ್ತು ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರು, ಸಂಸ್ಥಾಪಕ ಉಪಾಧ್ಯಕ್ಷರು, ಸಂಸ್ಥಾಪಕ ಮಂಡಳಿ ನಿರ್ದೇಶಕರುಗಳು ಹಾಗೂ ಬ್ಯಾಂಕಿನಲ್ಲಿ ಇದುವರೆಗೆ ಮಾಜಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರ ಉಪಸ್ಥಿತಿಯಲ್ಲಿ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಮಂತ್ರಿ ಮಹೋದಯರು ಹಾಗೂ ಸ್ಥಳೀಯ ರಾಷ್ಟ್ರೀಯ ನಾಯಕರುಗಳ ಸಮ್ಮುಖದಲ್ಲಿ ವಿಪ್ರಬಲದಿಂದ ಆಚರಿಸುವ ಇಂಗಿತ ಹೊಂದಿರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರು ಹಾಗೂ ಎಲ್ಲಾ ಆಡಳಿತ ಮಂಡಳಿ ನಿರ್ದೇಶಕರುಗಳು ಮತ್ತು ಬ್ಯಾಂಕಿನ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

**ನಿಮ್ಮ ಪ್ರಶ್ನೆ
ನಮ್ಮ ಉತ್ತರ**



» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.

01. ಆರ್‌ಬಿಐನ ನಿರ್ದೇಶನದನ್ವಯ ದಿನಾಂಕ : 31.03.2022ಕ್ಕೆ ತೇ.50ರಷ್ಟು ಆದ್ಯತಾ ವಲಯದ ಸಾಲವು ಇರಬೇಕಾಗಿದ್ದು, ಕಡಿಮೆ ಇರುವ ಮೊತ್ತವನ್ನು ನಬಾರ್ಡ್‌ನಿಂದ ಸ್ಥಾಪಿಸಲಾಗಿರುವ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ (ಆರ್‌ಐಡಿಎಫ್) ಹಾಗೂ ನಬಾರ್ಡ್ / ಎನ್.ಎಚ್.ಬಿ/ಸಿಡಿ/ಮುದ್ರ ಲಿಮಿಟೆಡ್‌ನೊಂದಿಗೆ ಸ್ಥಾಪಿಸಲಾಗಿರುವ ಇತರ ನಿಧಿಗಳಿಗೆ, ಹೂಡಿಕೆ ಮಾಡಬೇಕಾಗಿರುತ್ತದೆ. ಈ ಹಿಂದೆ ಕಡಿಮೆ ಇರುವ ಮೊತ್ತವನ್ನು ಪಿ.ಎಸ್.ಎಲ್.ಸಿ (PSLC)ಯಲ್ಲಿ ಸಹ ತೊಡಗಿಸುತ್ತಿದ್ದೆವು. ಪ್ರಸ್ತುತ ಆರ್‌ಬಿಐ ಸೂಚಿಸಿರುವ ಸಂಸ್ಥೆಗಳಲ್ಲಿ ತೊಡಗಿಸುವ ಜೊತೆಗೆ ಪಿ.ಎಸ್.ಎಲ್.ಸಿ. (PSLC) ಯಲ್ಲೂ ತೊಡಗಿಸಬಹುದೇ

ಎಂಬುದಕ್ಕೆ ತಮ್ಮ ಸಲಹೆಯನ್ನು ಕೋರುತ್ತೇವೆ.

- ದಿ ಹನುಮಂತನಗರ ಸಹಕಾರಿ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ಆದ್ಯತಾ ವಲಯದ ಸಾಲ ಪ್ರಮಾಣಪತ್ರ (ಪಿಎಸ್‌ಎಲ್‌ಸಿ) ಖರೀದಿಯನ್ನು ಆದ್ಯತಾ ವಲಯಕ್ಕೆ ನೀಡಿದ ಸಾಲವೆಂದು ಪರಿಗಣಿಸಲಾಗುತ್ತದೆ. ಪಿಎಸ್‌ಎಲ್‌ಸಿನಲ್ಲಿ ಹೂಡಿಕೆಯನ್ನು ಸಂಬಂಧಿತ ತ್ರೈಮಾಸಿಕದ ಅಂತ್ಯದ ಮೊದಲು ಮಾಡಲಾಗುವುದು. ಉದಾಹರಣೆಗೆ ಮಾರ್ಚ್ 31, 2022ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಆದ್ಯತಾ ವಲಯದ ಸಾಲದ ಗುರಿ / ಉಪಗುರಿಯಲ್ಲಿ ಕೊರತೆಯನ್ನು ನಿರೀಕ್ಷಿಸಿದರೆ, ಪಿಎಸ್‌ಎಲ್‌ಸಿಯನ್ನು ಮಾರ್ಚ್ 31, 2022ರ ಮೊದಲು ಖರೀದಿಸಬೇಕು. ಬ್ಯಾಂಕು ಪಿಎಸ್‌ಎಲ್‌ಸಿಯಲ್ಲಿ ಮಾಡಿದ ಹೂಡಿಕೆಯನ್ನು ಕೂಡಾ ಗಮನದಲ್ಲಿಟ್ಟುಕೊಂಡು, ಆದ್ಯತಾ ವಲಯದ ಸಾಲದ ಗುರಿಯನ್ನು ಮುಟ್ಟದಿದ್ದರೆ, ರಿಜರ್ವ್ ಬ್ಯಾಂಕು ಕೊರತೆಯಾದ ಮೊತ್ತವನ್ನು ಆರ್‌ಐಡಿಎಫ್‌ನಲ್ಲಿ ವಿನಿಯೋಗಿಸಲು ಆದೇಶ ನೀಡುತ್ತದೆ. ರಿಜರ್ವ್ ಬ್ಯಾಂಕು ಆರ್‌ಐಡಿಎಫ್‌ನಲ್ಲಿ ವಿನಿಯೋಗಿಸಲು ಆದೇಶ ನೀಡಿದ ನಂತರ, ಆರ್‌ಐಡಿಎಫ್ ಬದಲು ಪಿಎಸ್‌ಎಲ್‌ಸಿ ಯಲ್ಲಿ ವಿನಿಯೋಗಿಸುವಂತಿಲ್ಲ.



ಒನ್‌ಲೈನ್ ನ್ಯಾಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಅಮೆರಿಕದಲ್ಲಿ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ ಇರುವ ಪೆಂಟಗನ್ ಭದ್ರತಾ ಪ್ರದೇಶದಲ್ಲಿ ಪ್ರವೇಶಿಸಲು ಸಣ್ಣ ಹುಳಕ್ಕೂ ಸಾಧ್ಯವಿಲ್ಲ ಎಂಬಷ್ಟು ಕಟ್ಟು ನಿಟ್ಟಿನ ಭದ್ರತೆ ಇದೆ. ಇಲ್ಲಿನ ಸಿಬ್ಬಂದಿಯೂ ತಪಾಸಣೆಗೆ ಒಳಗಾಗದೆ ಒಳಗೆ ಹೋಗಲು ಸಾಧ್ಯವಿಲ್ಲ, ಹೀಗಿರುವಾಗ ಭದ್ರತಾ ವಲಯದಲ್ಲಿ ಅಡ್ಡಾಡಿದ ಕೋಳಿಯನ್ನು ಬಂಧಿಸಿ ಇರಿಸಿಕೊಂಡಿದ್ದಾರೆ!
- ಅರಣ್ಯದಂಚಿನ ಕೃಷಿ ಪ್ರದೇಶಗಳಲ್ಲಿ ಕಾಡಾನೆಗಳ ದಾಳಿ ತಪ್ಪಿಸಲು ಜೇನು ಪೆಟ್ಟಿಗೆಗಳನ್ನು ಇಡುವ ವಿನೂತನ ಪ್ರಯೋಗ ನಡೆದಿದೆ. ಜೇನು ನೋಣಗಳ ಶಬ್ದ ಆನೆಗಳಿಗೆ ಕಿರಿ ಕಿರಿ ಉಂಟು ಮಾಡುವುದರಿಂದ ಅವುಗಳು ಅತ್ತ ಸುಳಿಯುವುದಿಲ್ಲ.
- ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಇನ್ನಿತರ ಸಮಾರಂಭಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಇಡುವುದನ್ನು ಕಡ್ಡಾಯಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.

- ಅಂತರ್ಜಾಲ ಬಳಸುವ ಪ್ರಜೆಗಳ ಸುರಕ್ಷತೆಯ ಜವಾಬ್ದಾರಿಯನ್ನು ಸಾಮಾಜಿಕ ಜಾಲ-ತಾಣ ಕಂಪನಿಗಳಿಗೆ ಹೊರಿಸುವ ಮಹತ್ತರ ನೀತಿಯನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವರು ತಿಳಿಸಿದ್ದಾರೆ.
- ಸಿರಿಯಾದಲ್ಲಿ ಅಮೆರಿಕ ಯೋಧರು ಕಾರ್ಯಾಚರಣೆ ನಡೆಸಿ ಐಸಿಸ್ ಮುಖ್ಯಸ್ಥ ಅಬು ಇಬ್ರಾಹಿಂ ಅಲ್-ಬುಷ್ಫಿ ಅಲ್-ಬುರೇಷಿಯನ್ನು ಹತ್ಯೆಗೈದಿದ್ದಾರೆಂದು ಅಧ್ಯಕ್ಷ ಜೋ ಬೈಡನ್ ಮಾಹಿತಿ ನೀಡಿದ್ದಾರೆ.
- ಗಾನಕೋಗಿಲೆ ಲತಾ ಮಂಗೇಶ್ಕರ್ ಭಾನುವಾರ ಬೆಳಗ್ಗೆ ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
- ಚಾಮರಾಜನಗರ ತಾಲ್ಲೂಕಿನ ಮಾದಲವಾಡಿ ಗ್ರಾಮದ ಬಡ ಕುಟುಂಬವೊಂದರಲ್ಲಿ ಜನಿಸಿದ ಮೂವರು ಮಕ್ಕಳು ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್‌ಗಳಾಗಿ ನೇಮಕಗೊಂಡು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ತೀರ್ಪು ಸಮಂಜಸವಾಗಿದೆ : ಬ್ಯಾಂಕುಗಳ ಬಡ್ಡಿ ದರ ಆಗಾಗ ಏರಿಳಿತ ಆಗುತ್ತಿರುತ್ತದೆ. ಆದರೆ, ಬಡ್ಡಿ ದರ ಏರಿಕೆ ಕೂಡಲೆ ಬ್ಯಾಂಕುಗಳು ಅದನ್ನು ಗ್ರಾಹಕರ ಮೇಲೆ ಹೇರುತ್ತವೆ. ಆದರೆ, ಬಡ್ಡಿ ದರ ಇಳಿಕೆ ಆದರೆ ಮಾತ್ರ ಬ್ಯಾಂಕುಗಳು ಈ ಸೌಲಭ್ಯವನ್ನು ಸ್ವಯಂಪ್ರೇರಿತವಾಗಿ ಗ್ರಾಹಕರಿಗೆ ವರ್ಗಾಯಿಸುವುದಿಲ್ಲ. ಈಗ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ಸುತ್ತೋಲೆ ಗ್ರಾಹಕರ ಪರವಾಗಿ ತೀರ್ಪು ನೀಡಿರುವುದು ಸಮಂಜಸವಾಗಿದೆ.

▶▶ ಕೋಲಾರ ಶ್ರೀನಾಥ್, ಬೆಂಗಳೂರು.

ಎಂಥ ವಿಪರ್ಯಾಸ! : ಬೆಲೆಯೇರಿಕೆಯ ಪರಿಣಾಮದಿಂದ ಕಂಗೆಟ್ಟಿದ್ದ ಮಧ್ಯಮ, ಕೆಳವರ್ಗದ ಜನ ಕೇಂದ್ರ ಬಜೆಟಿನ ಮೇಲೆ ಬಾರೀ ನಿರೀಕ್ಷೆ ಇರಿಸಿಕೊಂಡಿದ್ದರು. ಬಜೆಟ್ ಮಂಡನೆಯ ನಂತರ ಹಣದುಬ್ಬರ ಇಳಿಯಲಿದೆ, ತೆರಿಗೆಗಳು ಕಡಮೆಯಾಗಲಿವೆ ಎಂಬ ಅವರ ನಿರೀಕ್ಷೆಗಳು ನುಚ್ಚುನೂರಾಗಿವೆ. ಆರ್ಥಿಕತೆಗೆ ಹೊಸ ಚೇತನ ತುಂಬಲು ಬಜೆಟಿನಲ್ಲಿ ಯಾವ ಮ್ಯಾಜಿಕ್ ಕಂಡುಬರುತ್ತಿಲ್ಲ, ಸಿರಿವಂತರ ಮೇಲಿನ ತೆರಿಗೆ ಮಾತ್ರ ಇಳಿಸಲಾಗಿದೆ. ಅವರಿಗೆ ಅನೇಕ ಸವಲತ್ತುಗಳನ್ನು ನೀಡಲಾಗಿದೆ, ಎಂಥ ವಿಪರ್ಯಾಸ!

▶▶ ಕೆ.ವಿ.ಮಲ್ಲಿಕಾರ್ಜುನಯ್ಯ, ಚಿತ್ರದುರ್ಗ

ಸಂಪಾದಕರು :

ಪುಂಡಲಿಕ ಎನ್. ಕೇರೂರ್,

ಮುಖ್ಯ ಕಾರ್ಯನಿರ್ವಹಣಾಧಿಕಾರಿ,

ಕರ್ನಾಟಕ ರಾಜ್ಯ ಪಟ್ಟಣ ಸಹಕಾರ

ಬ್ಯಾಂಕುಗಳ ಮಹಾಮಂಡಳ ನಿ.,

ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.

Published at : # 132, K.H. Road, Bangalore - 560027.

Printed at : Navarathna Printers, # 35, 3rd Cross, Sudhamanagar, Bangalore - 560027.